



ನಗು ತರಿಸಿದ ಕಳ್ಳತನ

'ಹೂ ಚೋರರು' (ಜುಲೈ 27, ಲತಾ ಹೆಗಡೆ) ಮಂದಹಾಸ ಲೇಖನ ಬಹಳ ಸೊಗಸಾಗಿತ್ತು. ಲೇಖನದ ಕೊನೆಯವರೆಗೂ ನಗುತ್ತಲೇ ಓದುವಂತಾಯ್ತು. ಹೂ ಕಳ್ಳತನದ ಈ ಅನುಭವ ಬಹು ಮಂದಿಯದ್ದು.

—ಅರ್ಪಿತಾ ಚೈನ್

ಸಮಾನ ದುಃಖಿಗಳು!

ಮಂದಹಾಸ ಲೇಖನ ಸ್ವಾರಸ್ಯಕರವಾಗಿತ್ತು. ಅದೇ ಬಗೆಯ ನನ್ನ ಹಳೆಯ ಸಂಕಷ್ಟ ನೆನಪಿಸಿ ನಗು ತರಿಸಿತು. ಹೂ ಕಳ್ಳತನದಿಂದ ಬೇಸತ್ತು ಸಮಾನ ದುಃಖಿಗಳು ಎಷ್ಟೋ ಮಂದಿ ಇದ್ದಾರೆ.

—ಸುಶೀಲಾ ಆರ್. ರಾವ್, ಉಡುಪಿ

ಹೊಸ ಸಮಸ್ಯೆಗೆ ನಾಂದಿ ಹಾಡದಿರಿ

'ಮೊಬೈಲ್ ವ್ಯಸನಕ್ಕೆ ಹಾಸ್ಟೆಲ್ ಮದ್ದೇ' (ಜುಲೈ 27, ನಳಿನಿ ಟಿ. ಭೀಮಪ್ಪ) ಲೇಖನ ಸಮಯೋಚಿತವಾಗಿದೆ. ಈ ಡಿಜಿಟಲ್ ಯುಗದಲ್ಲಿ ಮೊಬೈಲ್ ಬಳಕೆ ನಿಯಂತ್ರಣ ಕಷ್ಟಸಾಧ್ಯ. ಆದರೆ ಅಸಾಧ್ಯವೇನಲ್ಲ. ಪಾಲಕರಿಗೆ ಕಿವಿಮಾತು

ಅರ್ಥಪೂರ್ಣವಾಗಿದೆ. 'ಯಥಾ ರಾಜ ತಥಾ ಪ್ರಜಾ' ಅನ್ನುವ ಹಾಗೆ ಪೋಷಕರಾಗಿ ನಾವು ಮೊಬೈಲ್ ಬಳಕೆ ಕಡಿಮೆ ಮಾಡಿ ಮಕ್ಕಳ ಜೊತೆ ಸಮಯ ಕಳೆಯುವುದರಿಂದ ಅವರ ಮೊಬೈಲ್ ವ್ಯಸನ ದೂರ ಮಾಡಬಹುದು. ಹಾಸ್ಟೆಲ್ ಗೆ ಕಳುಹಿಸಿ ಹೊಸ ಸಮಸ್ಯೆಗೆ ನಾಂದಿ ಹಾಡುವ ಬದಲು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಉತ್ತಮ.

—ಲತಾ ಬಿ.ಎನ್., ಬೆಂಗಳೂರು

ಪಾಲಕರು ಪಾಠ ಕಲಿಯಲಿ

ಮಕ್ಕಳ ಮೊಬೈಲ್ ಚಟಕ್ಕೆ ಪಾಲಕರೇ ಕಾರಣವೆಂಬುದಕ್ಕೆ ಎರಡನೇ ಮಾತಿಲ್ಲ. ಪಾಲಕರೇ ಮೊದಲು ಪಾಠಕಲಿತರ ಮಕ್ಕಳನ್ನು ವ್ಯಸನದಿಂದ ದೂರಮಾಡಬಹುದು.

—ಜಯತೀರ್ಥ ಶ್ರೀಪತಿ, ಹುಬ್ಬಳ್ಳಿ

ನೆಮ್ಮದಿ!

ಅನೇಕರಿಗೆ ಬರುವ ಮಾಮೂಲು ಜ್ವರದ ಮಾತಿರಲಿ, ಎಲ್ಲರೂ 'ವಿಗತ ಜ್ವರ'ರಾಗಿ ನೆಮ್ಮದಿಯಿಂದಿರಬೇಕು! (ಜ್ವರ ಶಬ್ದಕ್ಕೆ fever ಎಂದು ಮಾತ್ರವಲ್ಲ, ಮಾನಸಿಕ ವೇದನೆ, ದುಃಖ ಎಂಬ ಅರ್ಥಗಳೂ ಉಂಟು)

—ಸಿಪಿಕೆ, ಮೈಸೂರು

ಭವಿಷ್ಯದ ಅರಿವಿನ ಕೊರತೆ

'ಮಲೆ ಕಾನುಗುಡಿ ಭಸ್ಮಾಸುರ ಹಸ್ತದ ಭಾನಗಡಿ' (ಜುಲೈ 27, ಕೋಡಿಬೆಟ್ಟು ರಾಜಲಕ್ಷ್ಮಿ) ಮುಖಪುಟ ಲೇಖನ ಪಶ್ಚಿಮಘಟ್ಟದ ವಾಸ್ತವತೆ ಕುರಿತು ಬೆಳಕು ಚೆಲ್ಲಿದೆ. ಮನುಷ್ಯನ ಸ್ವಾರ್ಥ, ದುರಾಸೆ ಪರಿಣಾಮವನ್ನು ಕಣ್ಣು ಮುಂದೆ ತಂದಿಟ್ಟಿದೆ. ಕಾಡು ಕಡಿದು, ಬಂಡೆ ಒಡೆದು ಜಲ್ಲಿಮಾಡಿ, ಮರಳನ್ನೆತ್ತಿ ನದಿ ಬರೆದು ಮಾಡಿ, ಅರಣ್ಯ ಒತ್ತುವರಿ ಮಾಡಿ ಸಾಗುವಳಿ ಮಾಡಿ,

ಹಾಕಿ... ಎಲ್ಲವೂ ಅಭಿವೃದ್ಧಿ ತಾನೆ? ಎಂಬ ಸಿದ್ಧ ಉತ್ತರ. ಅಭಿವೃದ್ಧಿ ಜೊತೆ ವಾಸ್ತವದ ಪ್ರಜ್ಞೆ, ಭವಿಷ್ಯದ ಅರಿವು ಇಲ್ಲದೇ ಹೋದರೆ... ಭೀಕರ ಪರಿಣಾಮಕ್ಕೆ ಸಿದ್ಧವಾಗಬೇಕು!

—ಎಚ್.ಎನ್. ಕಿರಣ್ ಕುಮಾರ್ ಹಳೇಹಳ್ಳಿ, ಗೌರಿಬಿದನೂರು

ಜೀವನಲೆ ಉಳಿಯಬೇಕು

ನಮ್ಮ ನಾಡಿನ ಪಶ್ಚಿಮಘಟ್ಟದ ಮಲೆ ಸಾಲುಗಳು, ಭೂದೇವಿಯ ಹೃದಯ ಭಾಗವಿದ್ದಂತೆ. ಹೃದಯದಿಂದ ರಕ್ತ ಇಡೀ ದೇಹಕ್ಕೆ ಮರುಪೂರಣಗೊಂಡು, ಜೀವಂತಿಕೆಗೆ ಹೇಗೆ ಕಾರಣವಾಗುವುದೋ, ಅದೇ ರೀತಿ ಘಟ್ಟದಲ್ಲಿ ಹುಟ್ಟುವ ನದಿ, ಝರಿ, ತೊರೆಗಳು, ನಮ್ಮ ನಾಡಿನ ಜೀವಜಂತುಗಳನ್ನು ಪೊರೆವ ತಾಯಿಯೇ ಸರಿ. ಇಂತಹ ಭೂ ಒಡಲನ್ನು, ನಾಗರಿಕತೆಯ ಗೀಳಿನಲ್ಲಿ ಗಾಸಿಗೊಳಿಸುವುದು ಭಸ್ಮಾಸುರನ ನಡೆಯೇ ಆಗಿದೆ. ಇನ್ನಾದರೂ ಆಳುವ ಸರ್ಕಾರಗಳು ಎಚ್ಚೆತ್ತು, ಆ ಜೀವ ಸೆಲೆಯನ್ನು ಉಳಿಸಿಕೊಳ್ಳದಿದ್ದರೆ, ಘೋರ ಘಟನೆಗೆ ಸಾಕ್ಷಿಯಾಗಬೇಕಾಗುತ್ತದೆ.

—ಶಾಂತಮೂರ್ತಿ ಎನ್.



ಬೆಟ್ಟದ ಮೇಲೆ ರೆಸಾರ್ಟ್ ಕಟ್ಟಿ ಮೋಜು ಮಸ್ತಿ ಮಾಡಿ, ರಸ್ತೆಗೆ ಕಾಡು ಕಡಿದು, ರೈಲು ಹೋಗಲು ಸುರಂಗ ಕೊರೆದು, ಕಾಡಿನಲ್ಲೂ ಮಾತನಾಡಲು ಟವರ್



ಆಹಾರ ರಸಾಯನ

'ಮರೆಯಲಾಗದ ಊಟಗಳು' (ಜುಲೈ 27, ರಹಮತ್ ತರೀಕೆರೆ) ಪ್ರಬಂಧ ಓದಿದಾಗ ನನಗೆ ನನ್ನ ಪದವಿ ತರಗತಿಯ ಇಂಗ್ಲಿಷ್ ಪಾಠ ನೆನಪಿಗೆ ಬಂತು. ಅದರಲ್ಲಿ ಲೇಖಕರು ಅವರ ತಾಯಿ ಬಗ್ಗೆ ಹೇಳುತ್ತಾ, ಶತಾಯುಷಿಯಾಗಲು ಕೆಲವೇ ದಿನ ಬಾಕಿ ಇರುವಾಗ ಮರಣ ಹೊಂದಿದ ಆಕೆ ತನ್ನ ಜೀವಿತಾವಧಿಯಲ್ಲಿ ಲಭ್ಯವಾದ ಎಲ್ಲಾ ವಿಧದ ಆಹಾರಗಳನ್ನು ಸೇವಿಸಿ ಆರೋಗ್ಯದಿಂದಿದ್ದರೆಂದು, ಆಕೆ ಯಾವುದೇ ಆಹಾರ ವರ್ಜ್ಯವಲ್ಲ, ಹಾಗೂ ತಿನ್ನಲು ಯೋಗ್ಯವೆಂದು ನಿರೂಪಿಸಿದ ಜೀವಂತ ಸಾಕ್ಷಿಯಾಗಿದ್ದಳೆಂದು ವಿವರಿಸಿದ್ದರು. ಎಷ್ಟು ಜ್ಞಾಪಿಸಿಕೊಂಡರೂ ಆ ಪಾಠದ ಹೆಸರು ನೆನಪಿಗೆ ಬರಲಿಲ್ಲ. ಆ ಪ್ರಬಂಧದ ಛಾಯಾರೂಪದಂತಿರುವ ರಹಮತ್ ಅವರ ಲೇಖನ ಕರ್ನಾಟಕದ ಬಹುಪಾಲು ಭಾಗದ ಆಹಾರ ಪದ್ಧತಿ ಪರಿಚಯ ಮಾಡಿಕೊಟ್ಟಿತು.

—ರಘು ಗಂಕಾರನಹಳ್ಳಿ, ತುಮಕೂರು

ಮರೆಯಲಾರದ ಲೇಖನ

ರಹಮತ್ ತರೀಕೆರೆಯವರು ಏನೇ ಬರೆಯಲಿ ನವಿರುಹಾಸ್ಯ, ಸ್ವಾರಸ್ಯ, ಆಪ್ತತೆ ಇದ್ದೇ ಇರುತ್ತದೆ. ಮರೆಯಲಾಗದ ಊಟಗಳು ಮರೆಯಲಾರದ್ದು.

—ಶೃಂಗೇರಿ ಲೋಕೇಶ್, ಬೆಂಗಳೂರು

ಅದ್ಭುತ ಫಲಕು

ಪ್ರಬಂಧ ಓದುತ್ತಾ ನಾನೂ ಅನೇಕ ಬಗೆಯ ಭಕ್ಷ್ಯ ಭೋಜನಗಳನ್ನು ಸವಿದ ಹಾಗಾಯಿತು. ಊಟ ಮಾಡುವ ಸಾಧಾರಣ ಸ್ವಾಭಾವಿಕ ಕ್ರಿಯೆಗೆ ಸಾಹಿತ್ಯಿಕ ಮೀಮಾಂಸೆ ಸೇರಿಸಿ ಅದನ್ನೊಂದು ಅದ್ಭುತ ಫಲಕಿನಂತೆ ವರ್ಣಿಸಿರುವುದು ಮುದ ನೀಡಿತು. ಏನಪ್ಪಾ ಇದು. ಬರಿ ಮಾಂಸಾಹಾರಿ ಖಾದ್ಯಗಳ ಬಗ್ಗೆ ಮಾತ್ರ ಬರೆದಿದ್ದಾರಲ್ಲ ಅಂತ ಆಕ್ಷೇಪಣೆ ಎತ್ತುವುದರೊಳಗೆ ಸಸ್ತಾಹಾರಿ ತಿಂಡಿಗಳ ರುಚಿಯನ್ನೂ ತೋರಿಸಿ ಸಂಪೂರ್ಣ ಊಟ ಉಣಬಡಿಸಿದ್ದಾರೆ.

—ಡಾ. ಕೆ.ಎಸ್. ಗಂಗಾಧರ, ಶಿವಮೊಗ್ಗ

ಭರ್ಜರಿ ಲೇಖನ

ಪ್ರಬಂಧ ಭರ್ಜರಿಯಾಗಿತ್ತು. ಬೇರೆ ಬೇರೆ ಊರುಗಳಲ್ಲಿ ಸಿಗುವ ಭಕ್ಷ್ಯ ಭೋಜನ, ವ್ಯಂಜನಗಳನ್ನು ಸವಿಯುವುದೊಂದು ಉಳಿಯಿತು.

—ನಾಯಕ್ ಪಿ.ಎನ್.